



ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕು ಲ್ಲಿ.

ಎ.ಪಿ.ಎಮ್.ಸಿ. ರಸ್ತೆ, ರಾಣೇಬೆನ್ನೂರು-581115.

ಜಿಲ್ಲಾ: ಹಾವೇರಿ.

ಕರ್ನಾಟಕ: ರಾಜ್ಯ

102 ನೇ ವಾರ್ಷಿಕ ಸರ್ವಸಾಧಾರಣ ಸಭೆಯ ನೋಟೀಸು

ನಮ್ಮ ಬ್ಯಾಂಕಿನ ಸನ್ 2025-26 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ದಿನಾಂಕ: 20/09/2026 ನೇ ಭಾನುವಾರ ಬೆಳಿಗ್ಗೆ 11-00 ಘಂಟೆಗೆ ಬ್ಯಾಂಕಿನ “ವಜ್ರ ಮಹೋತ್ಸವ” ಸಭಾಭವನದಲ್ಲಿ ಈ ಕೆಳಗೆ ಕಾಣಿಸಿದ ವಿಷಯಗಳನ್ನು ಚರ್ಚಿಸುವುದರ ಸಲುವಾಗಿ ನಮ್ಮ ಬ್ಯಾಂಕಿನ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ ಮಾನ್ಯ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಯು

:- ಸಭೆಯಲ್ಲಿ ಚರ್ಚಿಸತಕ್ಕ ವಿಷಯಗಳು :-



ಪ್ರಾರ್ಥನೆ, ಸ್ವಾಗತ

1. ಹಿಂದಿನ ಸಾಮಾನ್ಯ ಸಭೆಯ ನಡವಳಿಕೆಗಳನ್ನು ಓದುವುದು ಮತ್ತು ಧೃಡೀಕರಿಸುವುದು
2. ನಿರ್ದೇಶಕ ಮಂಡಳಿಯವರು ಹಾಜರುಪಡಿಸುವ ಬ್ಯಾಂಕಿನ 2025-26 ನೇ ಸಾಲಿನ ವಾರ್ಷಿಕ ವರದಿಯನ್ನು ಅನುಮೋದಿಸುವುದು. ಮತ್ತು ಸದರ ಸಾಲಿನ ಅಥಾವೆ ಹಾಗೂ ಲಾಭ-ಹಾನಿ ಪತ್ರಿಕೆಯನ್ನು ಮಂಜೂರು ಮಾಡುವುದು.
3. ಸನ್ 2025-26ರ ಲೆಕ್ಕ ಪರಿಶೋಧಕರ ವರದಿ ಪರಿಶೀಲಿಸುವುದು ಮತ್ತು ಆಡಳಿತ ಮಂಡಳಿಯ ಅನುಪಾಲನಾ ವರದಿಯನ್ನು ಧೃಡೀಕರಿಸುವುದು.
4. ಸನ್ 2026-27ನೇ ಸಾಲಿನ ಮುಂಗಡ ಪತ್ರ (ಬಜೆಟ್) ವನ್ನು ಮಂಜೂರು ಮಾಡುವುದು ಮತ್ತು ಸನ್ 2025-26 ನೇ ಸಾಲಿಗೆ ಮುಂಗಡ ಪತ್ರಕ್ಕಿಂತ ಹೆಚ್ಚುವರಿ ವೆಚ್ಚಗಳಿಗೆ ಮಂಜೂರಾತಿ ಕೊಡುವುದು.
5. ನಿಯಮಾನುಸಾರ ಲಾಭದ ವಿನಿಯೋಗ ಮತ್ತು ಲಾಭಾಂಶ ಪ್ರಮಾಣದ ಅನುಮೋದನೆ.
6. ಸನ್ 2026-27 ನೇ ಸಾಲಿಗೆ ಭಾರತೀಯ ರಿಜರ್ವ್ ಬ್ಯಾಂಕಿನ ನಿರ್ದೇಶನದ ಮೇರೆಗೆ ಲೆಕ್ಕ ಪರಿಶೋಧಕರ ನೇಮಕಾತಿ ಹಾಗೂ ಅವರಿಗೆ ಕೊಡಬಹುದಾದ ಸಂಭಾವನೆ ಕುರಿತು.
7. ನಿರ್ದೇಶಕ ಮಂಡಳಿಯು ರೂಪಿಸಿದ ಬ್ಯಾಂಕಿನ ಮುಂಬರುವ ವರ್ಷದ ಕಾರ್ಯ ಚಟುವಟಿಕೆಗಳನ್ನು ಅನುಮೋದಿಸುವುದು.
8. ಉಪವಿಧಿಗಳ ರೂಪಿಸುವಿಕೆ ಹಾಗೂ ತಿದ್ದುಪಡಿಗಳ ಅನುಮೋದನೆ ಕುರಿತು.
9. ನಿಷ್ಕ್ರಿಯ ಸಾಲಗಳ ಅಡಿಯಲ್ಲಿ ಬಂದಿರುವ ಸಾಲಗಾರರ ಪ್ರಕರಣಗಳ ಬಗ್ಗೆ ಚರ್ಚಿಸುವ ಕುರಿತು.
10. ಅಧ್ಯಕ್ಷರ ಅಪ್ಪಣೆ ಮೇರೆಗೆ ಬರಬಹುದಾದ ಇತರೇ ವಿಷಯಗಳು

ವಂದನಾರ್ಪಣೆ

ರಾಣೇಬೆನ್ನೂರು

ಶ್ರೀ ಪರಮೇಶ್ವರಪ್ಪ. ಎಮ್. ಗವಳಿ

ಶ್ರೀ ಮಂಜುನಾಥ.ಹೆಚ್.ಓಲೇಕಾರ

ಶ್ರೀ ನಿರಂಜನ.ಎಮ್.ಉದಾಸಿ

ದಿನಾಂಕ: 07/08/2026

ಅಧ್ಯಕ್ಷರು

ಉಪಾಧ್ಯಕ್ಷರು

ವ್ಯವಸ್ಥಾಪಕರು

:- ನಿರ್ದೇಶಕರು :-

1. ಶ್ರೀ ಚನವೀರಪ್ಪ ಆರ್. ಅಸುಂಡಿ
2. ಶ್ರೀ ಶಿವಕುಮಾರ ಜಿ. ನರಸಗೊಂಡರ
3. ಶ್ರೀ ಶಂಭುಲಿಂಗಪ್ಪ. ಜಿ. ಕಟಗಿಹಳ್ಳಿ
4. ಶ್ರೀ ರಾಜೇಂದ್ರಕುಮಾರ ಪಿ. ತಿಳವಳ್ಳಿ
5. ಶ್ರೀ ವಿರೇಶ ಎಂ. ಜಂಬಗಿ
6. ಶ್ರೀ ಪರಮೇಶಪ್ಪ ಬಿ. ಯಡಿಯಾಪುರ
7. ಶ್ರೀ ವಿಷ್ಣು ಎನ್. ಜಿಂಗಾಡೆ
8. ಶ್ರೀ ಈಶ್ವರಪ್ಪ ಜಿ. ಹಾವನೂರು
9. ಶ್ರೀಮತಿ ಶೋಭಾ ಜಿ. ದೇವಗಿರಿಮಠ
10. ಶ್ರೀಮತಿ ಲತಾ ಎಂ. ಬೇತೂರು
11. ಶ್ರೀ ರಮೇಶ. ಎಮ್. ಪಟ್ಟಣಶೆಟ್ಟಿ (ವೃತ್ತಿಪರ ನಿರ್ದೇಶಕರು)
12. ಶ್ರೀ ಶೇಖರಯ್ಯ ಮಠದ (ವೃತ್ತಿಪರ ನಿರ್ದೇಶಕರು)

-: ಸದಸ್ಯರು ಗಮನಿಸಬೇಕಾದ ಸೂಚನೆಗಳು :-

1. ನೂತನಕ.ಸ.ಸಂ ಕಾಯ್ದೆ ಕಲಂ ಪ್ರಕಾರ ಉಪನಿಯಮಗಳಲ್ಲಿ ತಿದ್ದುಪಡಿ ತರಲಾಗಿದೆ. ಅದರ ಪ್ರಕಾರ ಬ್ಯಾಂಕಿನ ಒಬ್ಬ ಸದಸ್ಯನು ಆತನಿಗೆ ಯುಕ್ತವಾಗಿ ತಿಳಿಸಲಾದ ಕಳೆದ 5 ವಾರ್ಷಿಕ ಮಹಾಸಭೆಗಳ ಪೈಕಿ ಕನಿಷ್ಠ ಯಾವುದೇ 2 ವಾರ್ಷಿಕ ಮಹಾಸಭೆಗೆ ಹಾಜರಾಗಿದ್ದಲ್ಲಿ ಅಥವಾ ಹಿಂದಿನ 5 ಸಹಕಾರ ವರ್ಷಗಳ ಪೈಕಿ ಯಾವುದೇ 2 ಸಹಕಾರ ವರ್ಷಕ್ಕಾಗಿ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಿದಂತೆ ಬ್ಯಾಂಕು ದೊರಕಿಸಿ ಕೊಡುವ ಕನಿಷ್ಠ ಸೇವೆಗಳನ್ನು ಅಥವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ತಪ್ಪಿದ್ದಲ್ಲಿ ಅಂಥ ಸದಸ್ಯನು ಒಂದು ವರ್ಷಗಳವರೆಗೆ ಸಾಮಾನ್ಯ ಸಭೆಯಲ್ಲಿ ಮತನೀಡುವ ಹಕ್ಕನ್ನು ಹೊಂದಿರತಕ್ಕದ್ದಲ್ಲ.
2. ಬ್ಯಾಂಕಿನ ಯಾವುದೇ ರೀತಿಯ ಖಾತೆ ತೆರೆದು ಕಡ್ಡಾಯವಾಗಿ ವರ್ಷಗಳಲ್ಲಿ ಕನಿಷ್ಠ 2 ವರ್ಷಗಳಲ್ಲಿ ಬ್ಯಾಂಕಿನ ವ್ಯವಹಾರವನ್ನು ಮಾಡತಕ್ಕದ್ದು. ಇದಕ್ಕೆ ತಪ್ಪಿದ್ದಲ್ಲಿ ಸದಸ್ಯತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ. ಕಾರಣ ಸದಸ್ಯರು ಕೂಡಲೇ ಕಾರ್ಯತತ್ಪರರಾಗಲು ಆಡಳಿತ ಮಂಡಳಿಯ ಪರವಾಗಿ ವಿನಂತಿಸಿ ಕೊಳ್ಳುತ್ತೇವೆ.

-: ವಿಶೇಷ ಸೂಚನೆ :-

1. ಬ್ಯಾಂಕಿನ ಸದಸ್ಯರು ಸರ್ವಸಾಧಾರಣ ಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಇಚ್ಛಿಸಿದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಸಭೆಯ ದಿನಾಂಕದಿಂದ 7 ದಿನದ ಮುಂಚಿತ ಅಥವಾ ರೂಪದಲ್ಲಿ ಸಲ್ಲಿಸತಕ್ಕದ್ದು. ಪ್ರಶ್ನೆಗಳು ಬ್ಯಾಂಕಿನ ಅಧಿಕಾರಿಗಳಿಗೆ ಸಂಬಂಧಿಸಿದ್ದು ಮಾತ್ರ ಇರತಕ್ಕದ್ದು. (ಅಧಿಕಾರಿಗಳನ್ನು ಬ್ಯಾಂಕಿನ ನೋಟಸ್ ಬೋರ್ಡ್‌ನಲ್ಲಿ ಪ್ರಕಟಿಸಿದೆ.)
2. ವಾರ್ಷಿಕ ವರದಿಯ ಪುಸ್ತಕವು ಬ್ಯಾಂಕಿನಲ್ಲಿ ಲಭ್ಯವಿರುತ್ತದೆ. ಸದಸ್ಯರು ಬ್ಯಾಂಕಿನ ವೇಳೆಯಲ್ಲಿ ಪಡೆದುಕೊಳ್ಳಲು ವಿನಂತಿಸಲಾಗಿದೆ. ಹಾಗೂ ಬ್ಯಾಂಕಿನ ವೆಬ್‌ಸೈಟ್‌ನಲ್ಲಿಯೂ ಕೂಡ ಲಭ್ಯವಿರುತ್ತದೆ. ಹಾಗೂ ಬ್ಯಾಂಕಿನ ವಾರ್ಷಿಕ ವರದಿಯ PDFನ್ನು ಬ್ಯಾಂಕಿನ ಖಾತೆಗೆ ಲಭ್ಯವಿರುವ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಲಾಗುವುದು.
3. ಬ್ಯಾಂಕಿನ ಶತಮಾನೋತ್ಸವದ ನೆನಪಿನ ಕಾಣಿಕೆಯನ್ನು ಪಡೆಯದೇ ಇರುವ ಸದಸ್ಯರು ತಮ್ಮ ಇತ್ತೀಚಿನ 3 ಕಲರ ಫೋಟೋದೊಂದಿಗೆ ಆಧಾರಕಾರ್ಡ್, ಪಾನ್‌ಕಾರ್ಡ್ ಜೆರಾಕ್ಸ್ ಪ್ರತಿಯನ್ನು ನೀಡಿ ಪಡೆದುಕೊಳ್ಳಲು ವಿನಂತಿಸಲಾಗಿದೆ.
4. ಸಾಲಗಾರರಷ್ಟೇ ಹೊಣೆಗಾರಿಕೆಯು ಸಾಲಗಾರರ ಜಾಮೀನುದಾರರದ್ದು ಇರುತ್ತದೆ. ಕಾರಣ ಸರಿಯಾದ ಸಮಯದಲ್ಲಿ ಸಾಲಗಾರರು ಕಂತು/ ಸಾಲ ಬಾಕಿ ಪಾವತಿಸುವಂತೆ ನೋಡಿಕೊಳ್ಳಬೇಕು.
5. ಭಾರತೀಯ ರಿಫಾರ್ಮ್ ಬ್ಯಾಂಕು ನಿಯಮಾನುಸಾರ 90 ದಿನಗಳಿಂದ ಕಂತು ಬಾಕಿ ಇರುವ/ಬಡ್ಡಿ ಬಾಕಿ ಇರುವ/ ಚಲಾವಣೆ ಇಲ್ಲದೇ ಇರುವ ಸಾಲವು ನಿಷ್ಕ್ರಿಯ ಸಾಲದ ಅಡಿ (ಎನ್.ಪಿ.ಎ.) ನಿಷ್ಕ್ರಿಯ ಸಾಲವೆಂದು ಪರಿಗಣಿಸಲ್ಪಡುತ್ತದೆ. ನಿಯಮಾನುಸಾರ ಅಂಥ ಸಾಲಗಾರರು/ ಜಾಮೀನುದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಂಥ ಸದಸ್ಯರಿಗೆ ವಾರ್ಷಿಕ ಸರ್ವಸಾಧಾರಣ ಸಭೆ ವಿಷಯದಲ್ಲಿ ಚರ್ಚಿಸುವ/ ಮತದಾನದ/ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸುವ/ಮತದಾನದ ಹಕ್ಕು ಇರುವುದಿಲ್ಲ.
6. ಭಾರತೀಯ ರಿಫಾರ್ಮ್ ಬ್ಯಾಂಕು ನಿಯಮಾನುಸಾರ (ಕೆ.ವಾಯ್.ಸಿ.) ಪ್ರಕಾರ ತಮ್ಮ ಇತ್ತೀಚಿನ ಭಾವಚಿತ್ರ/ಓಟಿಂಗ್‌ಕಾರ್ಡ್/ಆಧಾರಕಾರ್ಡ್/ ಪಾನ್ ಕಾರ್ಡ್/ಕಡ್ಡಾಯವಾಗಿ ಬ್ಯಾಂಕಿಗೆ ಸಲ್ಲಿಸಿ ತಮ್ಮ ಖಾತೆ ಸ್ಥಿರಗೊಳಿಸತಕ್ಕದ್ದು. ತಪ್ಪಿದ್ದಲ್ಲಿ ನಿಮ್ಮ ಖಾತೆ ಸ್ಥಗಿತಗೊಳಿಸಲಾಗುವುದು.
7. ತಮ್ಮ ವಿಳಾಸ ಬದಲಾಣೆಯಾದಲ್ಲಿ ತಮ್ಮೊಂದಿಗೆ ಪ್ರತಿ ವ್ಯವಹಾರ ಮಾಡಲು ಅನುಕೂಲವಾಗುವಂತೆ ತಮ್ಮ ಇತ್ತೀಚಿನ ವಿಳಾಸವನ್ನು ಬ್ಯಾಂಕಿಗೆ ನೀಡಿ ಅಪಡೇಟ್ ಮಾಡಿಸಿಕೊಳ್ಳತಕ್ಕದ್ದು.
8. ಡಿವಿಡೆಂಡ್ ಹಣಕ್ಕೆ ಕಡ್ಡಾಯವಾಗಿ ಉಳಿತಾಯ ಖಾತೆ ತೆರೆಯಿರಿ. 3 ವರ್ಷಗಳಿಂದ ಪಾವತಿಯಾಗದೇ ಇರುವ ಡಿವಿಡೆಂಡ್ ಹಣವನ್ನು ಕಡ್ಡಾಯವಾಗಿ ಉಪನಿಯಮಗಳ ಅನುಸಾರ ಕಾಯ್ದಿಟ್ಟ ನಿಧಿಗೆ ವರ್ಗಾಯಿಸಲಾಗುವುದು.
9. ಮುದ್ದತ ಠೇವಿನ ಮೇಲಿನ ಬಡ್ಡಿ 1 ವರ್ಷದಲ್ಲಿ ರೂ. 50,000/- ಮತ್ತು ರೂ. 1,00,000/-ಕ್ಕಿಂತ ಹೆಚ್ಚಾಗಿದ್ದಲ್ಲಿ ಮೂಲದಲ್ಲಿ ತೆರಿಗೆ ಮುರಿಯುವುದು (TDS) ಕಡ್ಡಾಯವಿದೆ. ಇದರಿಂದ ವಿನಾಯಿತಿ ಸಿಗಬೇಕಾದಲ್ಲಿ ಕಡ್ಡಾಯವಾಗಿ ಪಾನ್ (PAN) ಸಹಿತ ಸಾಮಾನ್ಯ ನಾಗರಿಕರು ಫಾರಂ ನಂ. 121 ನ್ನು ತುಂಬಿ ಪ್ರತಿವರ್ಷ ಎಪ್ರಿಲ್ ತಿಂಗಳಿನಲ್ಲಿ ಬ್ಯಾಂಕಿಗೆ ಸಲ್ಲಿಸಬೇಕು. ತಪ್ಪಿದ್ದಲ್ಲಿ TDS ಮುರಿಯುವುದು ಅನಿವಾರ್ಯವಾಗುತ್ತದೆ. ಠೇವಣಿದಾರರು ಇದನ್ನು ಗಮನಿಸಬೇಕು.
10. ಆಕ್ಸಿಸ್ ಬ್ಯಾಂಕು ಸಹಭಾಗಿತ್ವದೊಂದಿಗೆ ಎನ್.ಇ.ಎಫ್.ಟಿ./ಆರ್.ಟಿ.ಜಿ.ಎಸ್. ನಿಯಮಾನುಸಾರ ಹಣ ವರ್ಗಾವಣೆ ವ್ಯವಸ್ಥೆ ಇರುತ್ತದೆ, ಸದಸ್ಯರು ಸದರ ಸೌಲಭ್ಯದ ಉಪಯೋಗ ಮಾಡಿಕೊಳ್ಳಬೇಕಾಗಿ ವಿನಂತಿ.
11. ಭಾರತೀಯ ರಿಫಾರ್ಮ್ ಬ್ಯಾಂಕು ನಿಯಮಾನುಸಾರ ಕೋರ್ ಬ್ಯಾಂಕಿಂಗ್ ತತ್ವಾಂಶವನ್ನು ಅಳವಡಿಸಿಕೊಳ್ಳಲಾಗಿದೆ.
12. ಗ್ರಾಹಕರಿಗೆ ಎಟಿಎಮ್ ಸೌಲಭ್ಯ ಮತ್ತು ಐ.ಎಮ್.ಪಿ.ಎಸ್. ಸೌಲಭ್ಯ, ಮೊಬೈಲ್‌ಆಪ್, ಪೋನ್ ಪೇ, ಯು.ಪಿ.ಐ. ಸೇವೆಗಳನ್ನು ಒದಗಿಸಲಾಗಿದೆ.
13. ಬ್ಯಾಂಕಿನ ತ್ವರಿತ ಮಾಹಿತಿಗಾಗಿ ಎಸ್.ಎಮ್.ಎಸ್. ವ್ಯವಸ್ಥೆ ಇರುತ್ತದೆ. ಕಾರಣ ಸದಸ್ಯರು/ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆ ಬ್ಯಾಂಕಿಗೆ ಒದಗಿಸಬೇಕಾಗಿ ವಿನಂತಿ.

“ಕ್ಷಿತ್ರ ಸೇವೆಗಾಗಿ ಇಂದೇ ಸಂದರ್ಶಿಸಿರಿ” ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ

**ಇಂದ:- ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕ ಲಿ.,
ಎ.ಪಿ.ಎಮ್.ಸಿ. ರಸ್ತೆ, ರಾಣೇಬೆನ್ನೂರು-581115, ಜಿ|| ಹಾವೇರಿ.**

ತೆರೆದ ಅಂಚೆ

